

ಕರ್ನಾಟಕ ಸರ್ಕಾರ  
(ಸಾರಿಗೆ ಇಲಾಖೆ)

ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ

4(1)ಬಿ ಪ್ರಕಾರ  
31-12-2020 ರ ವರ್ಷಾಂತ್ಯಕ್ಕೆ  
ಪ್ರಕಟಿಸಿದ ಮಾಹಿತಿ

ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ  
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಛೇರಿ,  
ಬೈಲಹೊಂಗಲ, ಬೆಳಗಾವಿ ಜಿಲ್ಲೆ.

**ಕರ್ನಾಟಕ ಸರ್ಕಾರ**

**ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ 4(1)ಎ ಪ್ರಕಾರ 31-12-2020 ರಂದು**

**ಕೊನೆಗೊಳ್ಳುವ ವರ್ಷಾಂತ್ಯಕ್ಕೆ ಸಂಬಂಧಪಟ್ಟಂತೆ ಪ್ರಕಟಿಸಿದ ಮಾಹಿತಿ**

ಈ ಕಛೇರಿಯ ದಾಖಲಾತಿಗಳು ಈ ವರೆಗೆ ಭಾಗಶಃ ಗಣಕೀಕರಣವಾಗಿರುತ್ತದೆ.

**ಮಾಹಿತಿ ಹಕ್ಕು ಅಧಿನಿಯಮ 2005 ಅಧ್ಯಾಯ 2 ನಿಯಮ 4(1)ಬಿ ಪ್ರಕಾರ ಪ್ರಕಟಿಸಿದ ಮಾಹಿತಿ**

**1)4(1)(ಬಿ) 1. ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :**

**ಸಂಘಟನೆ:** ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಛೇರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಅ	ಹಿರಿಯ ಮೋಟಾರು ವಾಹನ ನಿರೀಕ್ಷಕರು-	02
ಆ	ಮೋಟಾರು ವಾಹನ ನಿರೀಕ್ಷಕರು	03
ಇ	ಅಧೀಕ್ಷಕರು	01
ಈ	ಪ್ರಥಮ ದರ್ಜೆ ಸಹಾಯಕರು	04
ಉ	ದ್ವಿತೀಯ ದರ್ಜೆ ಸಹಾಯಕರು	02
ಊ	ಬೆರಳಚ್ಚುಗಾರರು	01
ಋ	ವಾಹನ ಚಾಲಕರು	01
ಋೂ	ಡೆ ವರ್ಗ ನೌಕರರು	02

ಈ ಕಛೇರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೆತರ ವಾಹನಗಳ ತೆರಿಗೆ ವಸೂಲಾತಿ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾಯ್ದೆ ನಿಯಮದ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988
- 2) ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳು 1989
- 3) ಕರ್ನಾಟಕ ಮೋಟಾರು ವಾಹನ ನಿಯಮಗಳು 1989
- 4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು
- 5) ನಾಗರಿಕ ಸನ್ನದಿನಂತೆ ಕಾರ್ಯ ನಿರ್ವಹಿಸುವುದು ಮತ್ತು ಕರ್ನಾಟಕ ನಾಗರಿಕ ಸೇವಾ ಖಾತ್ರಿ ಅಧಿನಿಯಮ ಸೇವೆಗಳ ಅಧಿನಿಯಮ-2011 (ಕೆ.ಜಿ.ಎಸ್.ಸಿ)(ಸಕಾಲ ಯೋಜನೆ)

## ಪ್ರಮುಖ ಕಾರ್ಯಗಳು

೧) ವಾಹನಗಳ ನೋಂದಣಿ

೨) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾಪತ್ರಗಳನ್ನು ನೀಡುವಿಕೆ

೩) ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ

೪) ಮೋಟಾರು ವಾಹನ ತೆರಿಗೆ ಸಂಗ್ರಹಣೆ

೫) ಮೋಟಾರು ವಾಹನ ನಿಯಮಗಳ ಪ್ರವರ್ತನೆ

೬) ರಸ್ತೆ ಸುರಕ್ಷತಾ ಕ್ರಮಗಳು

೭) ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣ ಬಗ್ಗೆ ಪ್ರವರ್ತನೆ

೮) ರಾಜಸ್ವವನ್ನು ಸಂಗ್ರಹಿಸುವುದು.

**೪(೧)(ಬಿ)೨. ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಿಗಳನ್ನು ಮತ್ತು ಕರ್ತವ್ಯಗಳು:**

**೧)ಕಛೇರಿ ವಿಳಾಸ :** ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹಾಗೂ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಕಛೇರಿ, ದೇವಲಾಪುರ ರಸ್ತೆ, ಬೈಲಹೊಂಗಲ, ಬೆಳಗಾವಿ ಜಿಲ್ಲೆ.

**೧)ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು:** - ಕಛೇರಿಯ ಮುಖ್ಯಸ್ಥರಾಗಿದ್ದು ಕಛೇರಿಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ, ಕಛೇರಿಯ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಿಬ್ಬಂದಿಯ ನಿಯಂತ್ರಣ, ಕೆಲಸದ ಹಂಚಿಕೆಯನ್ನು ಮಾಡುವ ಅಧಿಕಾರವನ್ನು ಸಹ ಹೊಂದಿರುತ್ತಾರೆ. ಹಾಗೆಯೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಕಛೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೂ ಸಹ ಕಾರ್ಯ ನಿರ್ವಹಿಸುತ್ತಾರೆ.

**೨)ಹಿರಿಯ : ಮೋಟಾರು ವಾಹನ ನಿರೀಕ್ಷಕರು :-** ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ಹಾಗೂ ಅರ್ಹತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು. ನಿರ್ವಾಹಕ, ಕಲಿಕಾ ಹಾಗೂ ಚಾಲನಾ ಅನುಜ್ಞಾಪ್ರಮಾಣ ಪತ್ರ ನೀಡುವ ಸಂಬಂಧದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಿಸುವುದು. ವಾಹನಗಳ ತಪಾಸಣೆ, ಅಪಘಾತ ವಾಹನಗಳ ಪರಿವೀಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಾವುದೇ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುವುದು.

**೩)ಕಛೇರಿ ಅಧೀಕ್ಷಕರು:** ಸಾರ್ವಜನಿಕರು ಸಲ್ಲಿಸುವ ವಿವಿಧ ಕೆಲಸಗಳ ಅರ್ಜಿಗಳನ್ನು ಪರಿಶೀಲಿಸಿ ಕಛೇರಿ ಅಧೀಕ್ಷಕರು ಸ್ವೀಕರಿಸುವುದು, ದೈನಂದಿನ ರಾಜಸ್ವ ವಸೂಲಾತಿಯ ಅಂಕಿ ಅಂಶಗಳ ಸಂಗ್ರಹಣೆ ಸೇರಿದಂತೆ ಒಟ್ಟಾರೆಯಾಗಿ ಕಛೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಳ ತಂತ್ರಾಂಶ ಜಾರಿಯಲ್ಲಿದ್ದು ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

**೪)ಪ್ರಥಮ / ದ್ವಿತೀಯ ದರ್ಜೆ ಸಹಾಯಕರು :** - ಕಛೇರಿಯ ಅಧೀಕ್ಷಕರು/ ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಕಡತದೊಂದಿಗೆ ಮುಂದಿನ ಆದೇಶಕ್ಕಾಗಿ ಅಧೀಕ್ಷಕರಿಗೆ ಸಲ್ಲಿಸುವುದು. ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶವನ್ನು ಪಾಲಿಸಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಳ ತಂತ್ರಾಂಶ ಜಾರಿಯಲ್ಲಿದ್ದು ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

**೫)ಬೆರಳಚ್ಚುಗಾರರು :-** ಕಛೇರಿಯಿಂದ ಹೊರಡಿಸುವ ಎಲ್ಲಾ ಪತ್ರಗಳನ್ನು ಬೆರಳಚ್ಚು ಮಾಡುವುದು, ರಹದಾರಿ ಪರವಾನಿಗೆಗಳನ್ನು ಬೆರಳಚ್ಚಿಸುವುದು ಹಾಗೂ ಮೇಲಾಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ನಿರ್ವಹಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಳ ತಂತ್ರಾಂಶ ಜಾರಿಯಲ್ಲಿದ್ದು ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

**೬)ವಾಹನ ಚಾಲಕರು :-** ಕಛೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದಂತೆ ವಾಹನಗಳ ಚಾಲನೆ ಮಾಡುವುದು.

**೭)ಡಿ-ಗ್ರೂಪ್ ನೌಕರರು (ಜವಾನರು) :-** ಸ್ಥಳೀಯ ಟಿಪಾಲನ್ನು ವಿತರಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದು.

**೩)೪(೧)(ಬಿ)೩. ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ**

## ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಛೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕಛೇರಿಯಲ್ಲಿನ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸುತ್ತಾರೆ. ತದನಂತರ ಕಛೇರಿಯ ಸ್ವೀಕೃತಿ ವಿಭಾಗದ ಮುಖಾಂತರ ಅಯಾ ವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಕಡತದಲ್ಲಿ ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ. ನಂತರ ಅದನ್ನು ಸಂಬಂಧಿಸಿದ ಅಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣಿಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಛೇರಿ ಮುಖ್ಯಸ್ಥರು ಸದರಿ ವಿಷಯದ ಕಡತಕ್ಕೆ ತಮ್ಮ ತೀರ್ಮಾನದ ಆದೇಶವನ್ನು ನೀಡುತ್ತಾರೆ. ಅಂತಿಮವಾಗಿ ನೀಡಿದ ಆದೇಶವನ್ನು ವಿಷಯ ನಿರ್ವಾಹಕರು ಮತ್ತು ಅಧೀಕ್ಷಕರು ಪಾಲಿಸುತ್ತಾರೆ.

ಕೆಲವೊಂದು ವಿಷಯಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ ಮೋಟಾರು ವಾಹನ ನಿರೀಕ್ಷಕರುಗಳು ಪರಿಶೀಲನೆ ಅವಶ್ಯಕವಾಗಿದ್ದು, ಅಂತಹ ಅರ್ಜಿಗಳನ್ನು ಕಛೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗಳು ತಾವು ಸಹ ವಾಹನವನ್ನು / ಅಭ್ಯರ್ಥಿಗಳನ್ನು ಭೌತಿಕವಾಗಿ / ತಾಂತ್ರಿಕವಾಗಿ ಪರಿಶೀಲಿಸಿ ಕಛೇರಿಯ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮವಾಗಿ ಕಛೇರಿ ಮುಖ್ಯಸ್ಥರು ತೀರ್ಮಾನ ತೆಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ. ಸದರಿ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

### ೪)೪(೧)(ಬಿ) ೪. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು :

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಯ್ದೆ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

೧)ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988

೨)ಕೇಂದ್ರ ಮೋಟಾರು ವಾಹನಗಳ ಕಾಯ್ದೆ ನಿಯಮಗಳು 1989

೩)ಕರ್ನಾಟಕ ಮೋಟಾರು ವಾಹನ ನಿಯಮಗಳು 1989

೪)ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

೫)೪(೧)(ಬಿ) ೫. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಉಪ ನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು :

೧)ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988

೨)ಕೇಂದ್ರ ಮೋಟಾರು ವಾಹನಗಳ ಕಾಯ್ದೆ ನಿಯಮಗಳು 1989

೩)ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989

೪)ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

೬)೪(೧)(ಬಿ)೬ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ.

ಕಡತಗಳು ಮತ್ತು ವಹಿಗಳು

1	ಖಜಾನೆ ನಗದು ಪುಸ್ತಕಗಳು	8	ನೋಂದಣಿ ವಹಿಗಳು
2	ಸಾರಿಗೆ ಪ್ರಾಧಿಕಾರದ ನಡುವಳಿಯ ಕಡತ	9	ರಹದಾರಿ ಪತ್ರದ ವಹಿಗಳು
3	ವೈಯಕ್ತಿಕ ಕಡತಗಳು	10	ಸುತ್ತೋಲೆ ಕಡತಗಳು
4	ತೆರಿಗೆ ಮರುಪಾವತಿ ವಹಿಗಳು	11	ಐ.ಡಿ.ಪಿ ವಹಿಗಳು
5	ಡಿ.ಎಸ್.ಎ ವಹಿಗಳು	12	ಬ್ಯಾಡ್ಜ್ (ಬಿಲ್ಲೆ)ಗಳ ವಹಿ
6	ಬಿ.ವಹಿಗಳು	13	ಅಧಿಸೂಚನೆಯ ಕಡತ
7	ಚಾಲಕರ / ನಿರ್ವಾಹಕರ ಇತಿಹಾಸ ವಹಿಗಳು	14	ಅಧ್ಯಕ್ಷಪಣ ವಹಿಗಳು

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮ್ಮ ಅಧೀನದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ಈ ಕೆಳಕಂಡ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ.

೧. ವಾಹನಗಳ ನೋಂದಣಿ.

೨. ಚಾಲನಾ ಹಾಗೂ ನಿರ್ವಾಹಕ ಅನುಜ್ಞಾಪತ್ರಗಳನ್ನು ನೀಡುವಿಕೆ.

೩. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.

೪. ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.

೫. ಮೋಟಾರು ವಾಹನ ನಿಯಮಗಳ ಅಡಿಯಲ್ಲಿ ಮೋಟಾರು ವಾಹನಗಳ ಪ್ರವರ್ತನ ಕಾರ್ಯ
೬. ರಸ್ತೆ ಸುರಕ್ಷತಾ ಕ್ರಮಗಳು.
೭. ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನ ಕಾರ್ಯ
೮. ರಾಜಸ್ವವನ್ನು ಸಂಗ್ರಹಿಸುವುದು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಛೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

೭)೪(ಬಿ).೭)ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :

ಇಲ್ಲ.

೮)೪(೧)(ಬಿ).೮)ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಯಮಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ.

ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 68(1)ರ ಅಡಿಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪ್ರದೇಶಕ್ಕೆ ಸಂಬಂಧಿಸಿದಂತೆ , ಪ್ರಾದೇಶಿಕ ಸಾರಿಗೆ ಪ್ರಾಧಿಕಾರವನ್ನು ಸರ್ಕಾರದಿಂದ ರಚನೆ ಮಾಡಿದ್ದು, ಸಾರಿಗೆ ವಾಹನಗಳ ರಹದಾರಿ ನೀಡುವ, ರಹದಾರಿ ನವೀಕರಣ, ರಹದಾರಿ ವರ್ಗಾವಣೆ ಇತ್ಯಾದಿ ರಹದಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರಕಾರದ ಅಧಿಕಾರವನ್ನು ಹೊಂದಿರುತ್ತಾರೆ. ಈ ಕೆಳಗಿನಂತೆ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳನ್ನು ಈ ಪ್ರಾಧಿಕಾರವು ಹೊಂದಿರುತ್ತದೆ.

೧)ಅಧ್ಯಕ್ಷರು : ಜಿಲ್ಲಾಧಿಕಾರಿಗಳು.

೨)ಸದಸ್ಯರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು

೨)ಸಹಾಯಕ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ :

ಶ್ರೀ ನಾಗೇಶ.ವಿ.ಮುಂಡಾಸ.

೯)೪(೧)(ಬಿ)೯ಅದರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ:

ಕ್ರ.ಸಂ	ಹೆಸರು ಮತ್ತು ಹುದ್ದೆ - ಶ್ರೀಯುತ : ಶ್ರೀಮತಿ	ಕಛೇರಿ ಕೆಲಸ ಹಂಚಿಕೆಯ ವಿವರಗಳು
1	ಶ್ರೀ ನಾಗೇಶ ವಿ,ಮುಂಡಾಸ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ.	ಸಿಬ್ಬಂದಿ, ಕಛೇರಿ ಆಡಳಿತ, ಅನುಜ್ಞಾ ಪತ್ರ ನೋಂದಣಿ ವಿಭಾಗ, ಡಿಎಸ್‌ಎ ಮತ್ತು ಕಛೇರಿ ಮೇಲ್ವಿಚಾರಣೆ.
2	ಹಿರಿಯ ಮೋಟಾರು ವಾಹನ ನಿರೀಕ್ಷಕರು 1. ಎಸ್.ಕೆ.ಕುಲಕರ್ಣಿ. 2. 1- ಹುದ್ದೆ ಖಾಲಿಯಿದೆ	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಛೇರಿ ಮುಖ್ಯಸ್ಥರು ನೀಡಿದ ಸೂಚನೆಗಳು
3	ಶ್ರೀ ಎಂ.ಸಿ.ಮಠಪತಿ, ಮೋಟಾರು ವಾಹನ ನಿರೀಕ್ಷಕರು. (ಬೆಳಗಾವಿ ಕಛೇರಿಯಿಂದ ನಿಯೋಜನೆಯಲ್ಲಿದ್ದಾರೆ)	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿ ತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಛೇರಿ ಮುಖ್ಯಸ್ಥರು ನೀಡಿದ ಸೂಚನೆಗಳು.
4	ಮೋಟಾರು ವಾಹನ ನಿರೀಕ್ಷಕರು. 3- ಹುದ್ದೆ ಖಾಲಿಯಿದೆ.	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಛೇರಿ ಮುಖ್ಯಸ್ಥರು ನೀಡಿದ ಸೂಚನೆಗಳು.
5	ಶ್ರೀ ಅವಿನಾಶ್ ವಿ.ಕಾವೇರಿ. ಅಧೀಕ್ಷಕರು	ಕಛೇರಿಯ ಎಲ್ಲ ವಿಭಾಗಗಳ ಮೇಲ್ವಿಚಾರಣೆ ಮತ್ತು ಕಛೇರಿ ಮುಖ್ಯಸ್ಥರು ಸೂಚನೆಗಳು.



6	ಶ್ರೀಮತಿ ರಶ್ಮಿ ಸುಜಕ್ಕಣ್ಣನವರ್ ಶೀಘ್ರಲಿಪಿಗಾರರು. (ಸಾರಿಗೆ ಆಯುಕ್ತರ ಕಛೇರಿಯಿಂದ ನಿಯೋಜನೆಯಲ್ಲಿದ್ದಾರೆ)	ಹೊರರಾಜ್ಯ ಸಾರಿಗೆ ವಿಭಾಗ, ಅಧ್ಯಕ್ಷಪಣ ವಿಭಾಗ, ಹೊಸ ಸಾರಿಗೆತರ ವಾಹನಗಳ ಹೊಸ ನೋಂದಣಿ, ಸಾರಿಗೆ ವಾಹನಗಳ ಹೊಸ ನೋಂದಣಿ, ಮತ್ತು ಕಛೇರಿ ಮುಖ್ಯಸ್ಥರು ನೀಡಿದ ಸೂಚನೆಗಳು. ಬೆರಳಚ್ಚು ಕೆಲಸಗಳು ಮತ್ತು ನೋಂದಣಿ ನಂತರದ ಕಡತಗಳ ನಿರ್ವಹಣೆ,
7	ಕು: ದೀಪಾ.ಆರ್.ಹಣ್ಣಿಕೇರಿ, ಪ್ರಥಮ ದರ್ಜೆ ಸಹಾಯಕರು	ರವಾನೆ ವಿಭಾಗ, ಖಜಾನೆ ವಿಭಾಗದ ಕ್ಯಾಶ್ ಕೌಂಟರ್ ಕೆಲಸ, ಸಾರಿಗೆತರ ವಿಭಾಗದ ಕೆಎ- 24/ಇ, ಹೆಚ್.ಜೆ.ಕೆ.ಎಲ್ ಶ್ರೇಣಿ, ಹಾಗೂ ಕಛೇರಿ ಮುಖ್ಯಸ್ಥರು ನೀಡಿದ ಸೂಚನೆಗಳು. ಕಲಿಕಾ ಅನುಜ್ಞಾ ಪತ್ರ, ನಿರ್ವಾಹಕ ಅನುಜ್ಞಾ ಪತ್ರ ಮತ್ತು ನಿರ್ವಾಹಕ ಲೈಸನ್ಸ್ ನವೀಕರಣ ಹಾಗೂ ಕಛೇರಿ ಮುಖ್ಯಸ್ಥರ ಸೂಚನೆಗಳು.
8	ಕೆ.ಎಂ.ಶ್ರೀಧರಮೂರ್ತಿ, ಪ್ರಥಮ ದರ್ಜೆ ಸಹಾಯಕರು (ಸಾರಿಗೆ ಆಯುಕ್ತರ ಕಛೇರಿಯಿಂದ ನಿಯೋಜನೆಯಲ್ಲಿದ್ದಾರೆ)	ಸಿಬ್ಬಂದಿ ೧- ಸಿಬ್ಬಂದಿ-೨, ದ್ವಿಚಕ್ರ ವಾಹನಗಳ ಹೊಸನೋಂದಣಿ, ಟ್ರಾಕ್ಟರ್ ಗಳ ಹೊಸ ನೋಂದಣಿ, ಡಿ.ಎಸ್.ಎ/ವಿಭಾಗ,ಕಛೇರಿ ಮುಖ್ಯಸ್ಥರ ಸೂಚನೆಗಳು.
9	ಶ್ರೀ ರಾಘವೇಂದ್ರ ಬ.ಯಡಹಳ್ಳಿ, ಪ್ರಥಮ ದರ್ಜೆ ಸಹಾಯಕರು	ಪ್ರಾದೇಶಿಕ ಸಾರಿಗೆ ಕಛೇರಿ, ವಿಜಯಪುರ ಇಲ್ಲಿ ನಿಯೋಜನೆಯಲ್ಲಿದ್ದಾರೆ.
10	ಶ್ರೀ ಮಹದೇವಪ್ಪಾ, ದ್ವಿತೀಯ ದರ್ಜೆ ಸಹಾಯಕರು	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಭಾಲ್ಕಿ ಇಲ್ಲಿ ನಿಯೋಜನೆಯಲ್ಲಿರುತ್ತಾರೆ.
11)	೨-ದ್ವಿ.ದ.ಸ. ಹುದ್ದೆ ಖಾಲಿ ಇದೆ.	.
12)	ಆರ್.ಎ.ಮುಲ್ಲಾ, ವಾಹನ ಚಾಲಕರು	ಕಛೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದಂತೆ ವಾಹನಗಳ ಚಾಲನೆ ಮಾಡುವುದು ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಆದೇಶದಂತೆ ಕೆಲಸ ನಿರ್ವಹಿಸುವುದು.

13	ಶ್ರೀ ಮಂಜುನಾಥ ಹೆಚ್.ಜಾಲಿಮರದ. ಗ್ರೂಪ್'ಡಿ.	ಪ್ರಾದೇಶಿಕ ಸಾರಿಗೆ ಕಛೇರಿ, ಧಾರವಾಡ ಪೂರ್ವ ಇಲ್ಲಿನಿಯೋಜನೆಯಲ್ಲಿದ್ದಾರೆ.
14	೧-ಡಿ-ಗ್ರೂಪ್ ಹುದ್ದೆ ಖಾಲಿ ಇದೆ.	

೧೦)(ಬಿ)೧೦)ಅದರ ವಿ.ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನ :

ಕ್ರ.ಸಂ	ಹೆಸರು ಮತ್ತು ಹುದ್ದೆ ಶ್ರೀಯುತ : ಶ್ರೀಮತಿ	ವೇತನ ಶ್ರೇಣಿ	ವೇತನ & ಭತ್ಯೆ
1)	ಶ್ರೀ ನಾಗೇಶ ವಿ.ಮುಂಡಾಸ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ.	43100-83900	47161
2)	ಶ್ರೀ ಶಂಕರ್.ಕೆ.ಕುಲಕರ್ಣಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು.	40900-78200	73221
3)	ಶ್ರೀ ಗೋವಿಂದಲಾಲ್ ರಾಥೋಡ್, ಮೋಟಾರು ವಾಹನ ನಿರೀಕ್ಷಕರು.	33450-62600	50385
4)	ಶ್ರೀ ಅವಿನಾಶ್ ವಿ.ಕಾವೇರಿ. ಅಧೀಕ್ಷಕರು.	37900-70850	51323
5)	ಶ್ರೀ ರಾಘವೇಂದ್ರ ಬ.ಯಡಹಳ್ಳಿ. ಪ್ರಥಮ ದರ್ಜೆ ಸಹಾಯಕರು	27650-52650	34723
6)	ಕು:ದೀಪಾ ಆರ್.ಹಣ್ಣಿಕೇರಿ. ಪ್ರಥಮದರ್ಜೆ ಸಹಾಯಕರು.	27650-52650	34723
7)	ಶ್ರೀ ಮಹದೇವಪ್ಪ, ದ್ವಿತೀಯ ದರ್ಜೆ ಸಹಾಯಕರು.	21400-42000	25720

8)	ಆರ್.ಎ.ಮುಲ್ಲಾವಾಹನ ಚಾಲಕರು	21400-42000	29876
9)	ಮಂಜುನಾಥ ಹೆಚ್.ಜಾಲಿಮರದ. ಗ್ರೂಪ್'ಡಿ.	17000-28950	22681

೧೧.೪(೧)ಬಿ.೧೧. ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ : ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯ:

**ಅನುದಾನ ಬಿಡುಗಡೆ 2020-21**

ಲೆಕ್ಕ ಶೀರ್ಷಿಕೆ	ಅನುದಾನ ಬಿಡುಗಡೆ	ಖರ್ಚಿನ ಬಾಬು	ಉಳಿದ ಹಣ
ಪ್ರವಾಸ ಭತ್ಯೆ -041	0	0	0
ಕಛೇರಿ ವೆಚ್ಚಗಳು-051	239700	238106	1594
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚ -071	148461	148461	0
ಇಂಧನ -195	150000	148297	1703

೧೨.೪(೧)(ಬಿ)೧೨.ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ, ಕಾರ್ಯಕ್ರಮಗಳ ಜಾರಿಯ ವಿಧಾನ ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :

31-12-2020 ರ ಅಂತ್ಯಕ್ಕೆ ಇಂತಹ ಯಾವುದೇ ಯೋಜನೆಗಳು ಈ ಕಛೇರಿಗೆ ಹಂಚಿಕೆಯಾಗಿರುವುದಿಲ್ಲ. .

೧೩.೪(೧)(ಬಿ)೧೩) ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು :

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ೧೯೫೭ರ ಪ್ರಕಾರ ಅಂಗವಿಕಲರ ವಾಹನಗಳಿಗೆ ತೆರಿಗೆ ವಿನಾಯಿತಿ ಮತ್ತು ಕರ್ನಾಟಕ ಮೋಟಾರು ವಾಹನ ನಿಯಮ ೧೯೮೯ರ ಪ್ರಕಾರ ಪರಿಶಿಷ್ಟ ಜಾತಿ ಮತ್ತು

ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಹದಾರಿಯ ಶುಲ್ಕದಲ್ಲಿ ಅರ್ಧದಷ್ಟು ರಿಯಾಯಿತಿ ನೀಡಲು ಅವಕಾಶವಿದೆ.

೧೪.೪(೧)(ಬಿ)೧೪. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು :

ನಮ್ಮ ಕಛೇರಿಯ ದಾಖಲೆಗಳು ಗಣಕೀಕರಣ ಆಗಿರುತ್ತದೆ ಹಾಗೂ ಕಛೇರಿಯಲ್ಲಿ ಎಲ್ಲಾ ಕಾರ್ಯಗಳು ವಾಹನ್-೪ ಹಾಗೂ ಸಾರಥಿ-೪ ರಡಿ ನಡೆಯುತ್ತಿರುತ್ತದೆ.

೧೫.೪(೧)(ಬಿ)೧೫. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :

ಕಛೇರಿಯ ಸಮಯ : ಬೆಳಿಗ್ಗೆ ೧೦-೦೦ ಗಂಟೆಯಿಂದ ೧-೨೦ರ ವರೆಗೆ

ಮಧ್ಯಾಹ್ನ : ೨-೧೫ ರಿಂದ ೫-೨೦ರ ವರೆಗೆ

ಹಣ ಪಾವತಿಸುವ ಸಮಯ:- ಸೋಮವಾರದಿಂದ ಶುಕ್ರವಾರದವರೆಗೆ :

ಬೆಳಿಗ್ಗೆ ೧೦-೨೦ ಗಂಟೆಯಿಂದ ೨-೨೦ರ ವರೆಗೆ

ಶನಿವಾರ ಬೆಳಿಗ್ಗೆ : ೧೦-೨೦ ರಿಂದ ೧೨-೦೦ರ ವರೆಗೆ.

ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ:

ಕಛೇರಿಯಲ್ಲಿ ಗ್ರಂಥಾಲಯ ಇರುವುದಿಲ್ಲ.

೧೬.೪(೧)(ಬಿ)೧೬. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು :

೧) ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ ನಾಗೇಶ ವಿ. ಮುಂಡಾಸ. ಸಹಾಯಕ ಪ್ರಾದೇಶಿಕ

ಸಾರಿಗೆ ಅಧಿಕಾರಿಗಳು, ಬೈಲಹೊಂಗಲ, ಬೆಳಗಾವಿ ಜಿಲ್ಲೆ. ದೂರವಾಣಿ: ೯೪೪೯೮-೬೪೦೨೪

೨) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ ಅವಿನಾಶ್ ವಿ. ಕಾವೇರಿ, ಕಛೇರಿ ಅಧೀಕ್ಷಕರು

ದೂರವಾಣಿ: ೯೪೪೯೮-೬೪೦೨೪

೩)ಮೇಲ್ಮನವಿ ಪ್ರಾಧಿಕಾರ

: ಶ್ರೀಮತಿ ಶೋಭಾ, ಜಂಟಿ ಸಾರಿಗೆ ಆಯುಕ್ತರು,  
ಬೆಳಗಾವಿ ವಿಭಾಗ, ಬೆಳಗಾವಿ. ದೂರವಾಣಿ:  
೦೮೩೧-೨೪೨೩೯೦೦.

೧೨.೪(೧)(ಬಿ)೧೨.ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು :

೧)ಈ ಕಛೇರಿಗೆ ೨೦೨೦-೨೧ ಸಾಲಿನಲ್ಲಿ ರೂ.೨೩೦೪ ಲಕ್ಷ ರಾಜಸ್ವ ಗುರಿ ನಿಗದಿಪಡಿಸಿದ್ದು, ಸದರಿ ಸಾಲಿನಲ್ಲಿ ನಿಗದಿಪಡಿಸಿದ ರಾಜಸ್ವ ಗುರಿಯ ಶೇ ೭೨.೩೭% ರಷ್ಟು ಸಾಧನೆ ಮಾಡಲಾಗಿದೆ.

೨)ಸಾರ್ವಜನಿಕರ ಕೆಲಸ ಕಾರ್ಯಗಳು ಶೀಘ್ರ ವಿಲೇವಾರಿ ಹಿತದೃಷ್ಟಿಯ ಹಿನ್ನೆಲೆಯಲ್ಲಿ, ಈ ಕೆಳಕಂಡ ತಾಲೂಕು ಕೇಂದ್ರ ಸ್ಥಳಗಳಲ್ಲಿ ಈ ಕಛೇರಿಯ ಅಧಿಕಾರಿಗಳು ಕಿತ್ತೂರ ಪಟ್ಟಣದಲ್ಲಿ ಮಾಸಿಕ ಶಿಬಿರಗಳನ್ನು ಪ್ರತಿ ತಿಂಗಳ ೩ ನೇ ಶನಿವಾರ ಕಿತ್ತೂರುನಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಕ್ಯಾಂಪ್ ಜರುಗಿಸಲಾಗುವುದು

ಸಾಮಾನ್ಯ ಮಾಹಿತಿ ಅಧಿಕಾರಿ ಹಾಗೂ  
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೈಲಹೊಂಗಲ.